



24 April 2019

The Manager, Listing
BSE Limited
Phiroze Jeejeebhoy Towers,
Dalal Street,
MUMBAI - 400 001

The Manager, Listing
National Stock Exchange of India Ltd
Exchange Plaza, Plot No. c/1,
G-Block, Bandra-Kurla Complex,
MUMBAI – 400 051

Dear Sir/Madam,

Sub: Notice for Issue of Duplicate Share Certificate Published in the Newspaper

With reference to the captioned subject, please find enclosed a copy of the Notice published on 24 April 2019 in Business Standard and Samyuktha Karnataka in relation to issue of duplicate share certificate in lieu of the original one reported lost.

We request you to kindly take the above on record as per the requirements of the SEBI (Listing Obligations and Disclosure Requirements) Regulations, 2015.

Yours faithfully,

For Mphasis Limited

DocuSigned by:
Subramanian Narayan
864FB8DBFAE44A7...



Subramanian Narayan
Vice President and Company Secretary

Encl : a/a

DS
kk

THE RAMCO CEMENTS LIMITED
 Registered Office: "Ramamandiram",
 Rajapalayam-626 117, Tamil Nadu.
 CIN : L26941TN1957PLC003566
 Website : www.ramcoemcs.in

NOTICE
 Pursuant to Regulation 47(1)(a) of SEBI (Listing Obligations and Disclosure Requirements) Regulations, 2015, Notice is hereby given that a Meeting of the Board of Directors of the Company will be held on Wednesday, the 22nd May 2019 to consider inter-alia the audited financial results of the Company for the year ended 31st March 2019.

This information is also available on the Company's website at www.ramcoemcs.in and at www.bseindia.com and www.nseindia.com, the websites of the Stock Exchanges where the shares of the Company are listed.

For THE RAMCO CEMENTS LIMITED,
K.SELVANAYAGAM
 SECRETARY
 CHENNAI
 23.04.2019

HB ESTATE DEVELOPERS LIMITED
 CIN: L9999HR1994PLC034146
 Registered Office : Plot No. 31, Echelon Institutional Area,
 Sector 32, Gurugram-122001, Haryana
 Ph. : + 91-124-4675500, Fax No. : + 91-124-4370985
 E-mail : corporate@hbestate.com, Website : www.hbestate.com

NOTICE FOR LOSS OF SHARE CERTIFICATE
 NOTICE is hereby given that the following Original Share Certificate, detail of which is given as hereunder has been reported lost / misplaced and that pursuant to request received from the concerned Shareholder, the Company intends to issue Duplicate Share Certificate in lieu thereof.

Sl. No.	Folio No.	Name of Shareholder	Share Certificate No.	Distinctive Nos.	No. of Equity Shares (Face Value of Rs. 10/- each)
1.	0678132	PAWAN KUMAR KEDIA	556713	52476503 – 52476583	81

Any person having any objection to the issue of Duplicate Share Certificate may inform in writing to the Company at its Registered Office within 15 days from the date of publication of this Notice. Public is hereby cautioned against dealing in the above mentioned Shares.

For HB Estate Developers Limited
Sd/-
RADHIKA KHURANA
 (Company Secretary)
 M. No.: ACS-32557

Date : 23.04.2019
 Place : Gurugram

Mphasis Limited
 Regd. Office: Bagmane World Technology Centre,
 Marathahalli Outer Ring Road, Doddanahundi Village,
 Mahadevapura, Bengaluru - 560048
 CIN: L30007KA1992PLC025294
 Tel: 91 80 6750 1000 Fax: 91 80 6695 9943
 Website: www.mphasis.com
 email: investor.relations@mphasis.com

NOTICE
 NOTICE is hereby given that the Company has received a request from the below mentioned shareholder for issue of duplicate share certificate(s) in lieu of the original one reported lost, as per details given below:

Folio No.	Name of the Registered Shareholder	Certificate Number	Distinctive Numbers (Both Inclusive)		No. of shares
			From	To	
M001880	Mr. Laxmichand Maru	22199	2219801	2219900	100

Any person(s) having objections to the issue of duplicate share certificate in respect of the aforesaid shares should communicate about the objection to the Company or the Registrars, at the address given below, with necessary proof within 15 days from the date of this Notice, failing which the Company will proceed to consider the application for issue of duplicate share certificate in favour of the registered shareholder and thereafter any objection(s) in this matter will not be entertained from any person(s). Further, the share certificate as detailed in the table above shall stand cancelled and any person(s) dealing with the said share certificate shall be doing solely at his/her/its risk as to costs and consequences and the Company/Registrars shall not be responsible for it in anyway.

Registrars :
 Integrated Registry Management Services Pvt Ltd
 No.30, Ramana Residency, 4th Cross,
 Sampige Road, Malleswaram,
 Bangalore – 560003
 Tel : +91-080-23460815-818
 Fax : +91-080-23460819

For Mphasis Limited
Sd/-
Subramanian Narayan
 Vice President and Company Secretary

Place : Bengaluru
 Date : 23 April 2019

IDFC FIRST Bank Limited
 (Formerly known as IDFC Bank Limited) CIN : L65110TN2014PLC097792
 Registered Office: One Indiabulls Centre, Tower 2A & 2B, 10th Floor, Senapati Bapat Marg,
 Lower Parel, (West), Mumbai - 400 013

(Notice Under Section 13(2) of the Securitisation and Reconstruction of Financial Assets and Enforcement of the Security Interest Act, 2002)
 The following borrowers and co-borrowers availed the below mentioned secured loans from IDFC First Bank Limited (Formerly known as IDFC Bank Limited) The Loans of the below mentioned borrowers and co-borrowers have been secured by the mortgage of their respective properties. As they have failed to adhere to the terms and conditions of the respective loan agreements and had become irregular, their loans were classified as NPA as per the RBI Guidelines. Amounts due by them to IDFC First Bank Limited (Formerly known as IDFC Bank Limited) are mentioned as per respective notices issued more particularly described in the following table and further interest on the said amounts shall also be applicable and the same will be charged as per contractual rate with effect from their respective dates.

Sl. No.	Loan Account No.	Type of Loan	Name of borrowers	Outstanding as per 13(2) notice	Notice date	Details of secured asset
1	14274752	Loan Against Property	1. Vijaylakshmi Govindappa 2. Veena J	Rs. 12,37,137.99	15/02/2019	All that piece and parcel of the property consisting of Site No. 34, Assessment No.12/1c, Tolagere village Old Assessment No.12/1, 12/2, Tolagere Village, Gopalapura Village, Dasanapura, Bangalore, Karnataka, 562123 Bounded - North : Road, South : Site No.35, East : R o a d , West : Western Portion of Site No.34

You are hereby called upon to pay the amounts due to IDFC First Bank Limited (Formerly known as IDFC Bank Limited) as per the details shown in the above table with contracted rate of interest thereupon from their respective dates and other costs, charges etc., within 60 days from the date of this publication, failing which the undersigned shall be constrained to initiate proceedings U/s 13(4) and Sec.14 of the SARFAESI Act, against the mortgaged properties mentioned hereinabove to realize the amount due to IDFC First Bank Limited (Formerly known as IDFC Bank Limited) Further you are prohibited U/s 13(13) of the said Act from transferring the said secured asset either by way of sale/lease or otherwise.

Sd/-
Authorised Officer
IDFC First Bank Ltd
 Formerly Known as IDFC Bank Ltd

Date : 24.04.2019
 Place : Bangalore

IDFC FIRST Bank Limited
 (Formerly known as IDFC Bank Limited) CIN : L65110TN2014PLC097792
 Registered Office: One Indiabulls Centre, Tower 2A & 2B, 10th Floor, Senapati Bapat Marg,
 Lower Parel, (West), Mumbai - 400 013

(Notice Under Section 13(2) of the Securitisation and Reconstruction of Financial Assets and Enforcement of the Security Interest Act, 2002)
 The following borrowers and co-borrowers availed the below mentioned secured loans from IDFC First Bank Limited (Formerly known as IDFC Bank Limited) The Loans of the below mentioned borrowers and co-borrowers have been secured by the mortgage of their respective properties. As they have failed to adhere to the terms and conditions of the respective loan agreements and had become irregular, their loans were classified as NPA as per the RBI Guidelines. Amounts due by them to IDFC First Bank Limited (Formerly known as IDFC Bank Limited) are mentioned as per respective notices issued more particularly described in the following table and further interest on the said amounts shall also be applicable and the same will be charged as per contractual rate with effect from their respective dates.

Sl. No.	Loan Account No.	Type of Loan	Name of borrowers	Outstanding as per 13(2) notice	Notice date	Details of secured asset
1	14440172	Loan Against Property	1. Ravikumar B 2. Sowmya C	Rs. 12,64,783.50	15/02/2019	All that piece and parcel of the property consisting of Site No. 33, Assessment No. 12/1c, Situated at Thotagere Village, Dasanapura Hobli, Bangalore North Taluk Bounded - North : Road, South : Property bearing Site No.32, East : Property bearing Site No.34, West : Western portion of property bearing site No.33

You are hereby called upon to pay the amounts due to IDFC First Bank Limited (Formerly known as IDFC Bank Limited) as per the details shown in the above table with contracted rate of interest thereupon from their respective dates and other costs, charges etc., within 60 days from the date of this publication, failing which the undersigned shall be constrained to initiate proceedings U/s 13(4) and Sec.14 of the SARFAESI Act, against the mortgaged properties mentioned hereinabove to realize the amount due to IDFC First Bank Limited (Formerly known as IDFC Bank Limited) Further you are prohibited U/s 13(13) of the said Act from transferring the said secured asset either by way of sale/lease or otherwise.

Sd/-
Authorised Officer
IDFC First Bank Ltd
 Formerly Known as IDFC Bank Ltd

Date : 24.04.2019
 Place : Bangalore

IDFC FIRST Bank Limited
 (Formerly known as IDFC Bank Limited) CIN : L65110TN2014PLC097792
 Registered Office: KRM Towers, 8th Floor, Harrington Road, Chetpet, Chennai - 600031.
 TEL: +91 44 4564 4000 | FAX: +91 44 4564 4022.

(Notice Under Section 13(2) of the Securitisation and Reconstruction of Financial Assets and Enforcement of the Security Interest Act, 2002)
 The following borrowers and co-borrowers availed the below mentioned secured loans from IDFC First Bank Limited (Formerly known as IDFC Bank Limited) The Loans of the below mentioned borrowers and co-borrowers have been secured by the mortgage of their respective properties. As they have failed to adhere to the terms and conditions of the respective loan agreements and had become irregular, their loans were classified as NPA as per the RBI Guidelines. Amounts due by them to IDFC First Bank Limited (Formerly known as IDFC Bank Limited) are mentioned as per respective notices issued more particularly described in the following table and further interest on the said amounts shall also be applicable and the same will be charged as per contractual rate with effect from their respective dates.

Sl. No.	Loan Account No.	Type of Loan	Name of borrowers	Outstanding as per 13(2) notice	Notice date	Details of secured asset
1	14140726	Loan Against Property	1. Gunesh Gowda P 2. Rakesh Gowda G 3. Sunanda K R	Rs. 8,34,341.27	18/03/2019	All that piece and parcel of the Property bearing Site No.08, Khatha No.4356, Assessment No.17/2, Measuring East to West 30 feet, and North to South 40 feet, situated at Narasipura village, Dasanapura Hobli, Bangalore North Taluka, Bounded on - East by : Road, West by : Mr. Srinivas's Property, North by : Property bearing No.09 ; South by: Bearing Property No.07.

You are hereby called upon to pay the amounts due to IDFC First Bank Limited (Formerly known as IDFC Bank Limited) as per the details shown in the above table with contracted rate of interest thereupon from their respective dates and other costs, charges etc., within 60 days from the date of this publication, failing which the undersigned shall be constrained to initiate proceedings U/s 13(4) and Sec.14 of the SARFAESI Act, against the mortgaged properties mentioned hereinabove to realize the amount due to IDFC First Bank Limited (Formerly known as IDFC Bank Limited) Further you are prohibited U/s 13(13) of the said Act from transferring the said secured asset either by way of sale/lease or otherwise.

Sd/-
Authorised Officer
IDFC First Bank Ltd
 Formerly Known as IDFC Bank Ltd

Date : 24.04.2019
 Place : Bangalore

ICICI Bank
ICICI BANK LIMITED
 CIN:L651190G1994PLC021012
Registered Office: ICICI Bank Tower, Near Chakli Circle, Old Padra Road, Vadodara 390 007 Ph: 0265-672286
Corporate Office: ICICI Bank Towers, Bandra-Kurla Complex, Mumbai 400 051
 Ph: 022-26538900, Fax: 022-26531230, Website: www.icicibank.com, Email: investor@icicibank.com

NOTICE TO SHAREHOLDERS
 [For transfer of equity shares of the Bank to Investor Education and Protection Fund (IEPF)]

This Notice is published pursuant to the provisions of Investor Education and Protection Fund Authority (Accounting, Audit, Transfer and Refund) Rules, 2016 ("the Rules") notified by the Ministry of Corporate Affairs effective September 7, 2016 and subsequent amendment thereto. Pursuant to applicable provisions of Companies Act, 2013 read with the Rules and amendment thereof, the shares in respect of which dividend has not been paid or claimed for seven consecutive years are now required to be transferred by the Bank to IEPF.

In compliance with the requirements set out in the Rules, ICICI Bank Limited ("the Bank") has communicated individually to the concerned shareholders whose shares are liable to be transferred to the IEPF under the said Rules for taking appropriate action(s) on or before June 25, 2019 failing which the shares will be transferred to IEPF in adherence to the procedures prescribed under the Rules.

The Bank has also uploaded the details of such shareholders and shares due for transfer to the IEPF on its website www.icicibank.com. Shareholders are requested to access the web-link: https://www.icicibank.com/aboutus/invest-relations.page and click on the drop down titled "Unpaid/Unclaimed Dividend" to verify the details of unencashed dividends and the shares liable to be transferred to the IEPF account.

Shareholders may note that both the unclaimed dividend and corresponding shares transferred to the IEPF including all benefits accruing on such shares, if any, can be claimed from the IEPF Authority after following the procedure prescribed in the Rules.

The concerned shareholders holding shares in physical form and whose shares are liable to be transferred to the IEPF, may note that the Bank would be issuing duplicate share certificate(s) in lieu of the original share certificate(s) held by them for the purpose of transfer of shares to the IEPF as per the Rules and upon such issue, the original share certificate(s) which stand registered in their name will stand automatically cancelled and be deemed non-negotiable. Concerned shareholders holding shares in dematerialised form may note that the Bank shall inform the depository by way of corporate action for transfer of shares in favour of the Demat account of the IEPF.

The shareholders may further note that the details uploaded by the Bank on its website shall be regarded and be deemed as adequate notice in respect of issue of duplicate share certificate(s) by the Bank for the purpose of transfer of shares to the IEPF pursuant to the Rules.

In case the Bank does not receive any communication from the concerned shareholders by June 25, 2019 the Bank shall with a view to complying with the requirements of the Rules, transfer the shares to the IEPF on or before such date as may be prescribed as per the procedure set out in the Rules.

For any queries on the above matter, shareholders are requested to contact the Bank's Registrar and Share Transfer Agents, M/s. 3i Infotech Limited (Equity), Tower #5, 3rd Floor, International Infotech Park, Vashi Railway Station Complex, Vashi, Navi Mumbai 400 703. Tel. No: 022-71238034 / 35, Fax No: 022-71238098, E-mail: investor@icicibank.com.

For ICICI Bank Limited
Sd/-
Ranganath Athreya
 Company Secretary

Place : Mumbai
 Date : April 23, 2019

TATA
Tata Global Beverages Limited
 Registered Office: 1 Bishop Lefroy Road, Kolkata - 700 020.
 CIN - L15491WB1962PLC031425, Email: investor.relations@tglobal.com, Website: www.tataglobalbeverages.com

Extract of Consolidated Financial Results for the quarter and year ended March 31, 2019.

Rs in Crores

Particulars	Three months ended			Year Ended	
	March 31, 2019	December 31, 2018	March 31, 2018	March 31, 2019	March 31, 2018
	Refer Note 3	Unaudited	Refer Note 3	Audited	Audited
Total Income from Operations	1775.46	1912.58	1688.40	7251.50	6815.35
Net Profit for the period (before tax and exceptional items)	161.04	176.24	129.37	768.00	774.26
Net Profit for the period before tax (after exceptional items)	152.65	176.24	127.72	734.71	753.13
Net Profit for the period after tax [after exceptional items and share of profit/(loss) of Associates and Joint Ventures]	35.99	108.89	71.56	456.98	556.50
Total Comprehensive Income for the period [comprising Profit for the period (after tax) and Other Comprehensive Income (after tax)]	102.87	(181.94)	286.58	530.84	1061.81
Equity share capital (Face value of Re 1 each)	63.11	63.11	63.11	63.11	63.11
Reserves excluding Revaluation Reserves				7246.72	6946.63
Earnings per share (Basic & Diluted) (not annualised for the quarter) - Rs	0.36	1.57	0.94	6.47	7.85

Notes:
 1. Additional information on standalone financial results is as follows:

Particulars	Three months ended			Year Ended	
	March 31, 2019	December 31, 2018	March 31, 2018	March 31, 2019	March 31, 2018
	Refer Note 3	Unaudited	Refer Note 3	Audited	Audited
Total Income from Operations	784.05	889.73	714.65	3429.66	3217.32
Profit before tax	73.70	124.36	77.96	575.92	723.47
Profit after tax	53.26	89.66	53.16	410.93	534.32

2. The above is an extract of the detailed format of Financial Results for the quarter and year ended March 31, 2019 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the above Financial Results are available on the Bombay Stock Exchange website (URL: www.bseindia.com), the National Stock Exchange website (URL: www.nseindia.com) and on the Company's website (URL: www.tataglobalbeverages.com).

3. Figures for the quarter ended March 31, 2019 and March 31, 2018 are the balancing figures between audited figures in respect of the full financial year and published year to date figures up to the third quarter of the relevant financial year.

Mumbai: April 23rd, 2019

Sd/-
Ajoy Misra
 (Managing Director and CEO)

TEJAS NETWORKS
 Tejas Networks Limited
 Registered and Corporate Office: J.P. Software Park, Plot No. 25, Sy. No. 13, 14, 17 and 18, Konnappa Agrahara Village, Begur Hobli, Bengaluru 560 100, Karnataka, India.
 Corporate Identity Number: L72900KA2000PLC026980 | Tel: +91 80 4179 4600; Fax: +91 80 2852 0201 E-mail: corporate@tejasnetworks.com | Website: www.tejasnetworks.com

Designed and Made-in-india for the World

Network Modernization, Enterprise Data Services, Critical Infrastructure, Mobile Backhaul, Bandwidth Services, Home Broadband

Revenue ↑ 18.5%
EBIT ↑ 42.3%
PAT ↑ 38.2%

Extract of Consolidated Results for the quarter and year ended March 31, 2019 (Rs. in crore except per share data)

Sl. No.	Particulars	Quarter ended March 31, 2019	Year ended March 31, 2019	Year ended March 31, 2018	Quarter ended March 31, 2018
1	Total Income from operations*	273.13	900.32	767.44	102.13
2	Net Profit / (Loss) for the period (before Tax, Exceptional and/or Extraordinary items) ^a	37.08	150.02	106.04	7.42
3	Net Profit / (Loss) for the period after tax (after Exceptional and/or Extraordinary items) ^a	35.89	147.24	106.52	29.07
4	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	34.56	146.29	104.76	29.16
5	Equity Share Capital	94.99	94.99	94.09	94.09
6	Reserves (excluding Revaluation Reserve) as shown in the Audited Balance Sheet of the previous year	-	1,225.25	1,057.99	-
7	Earnings per Share (of Rs. 10/- each)				
	(i) Basic ₹	3.92	16.13	12.41	3.21
	(ii) Diluted ₹	3.79	15.39	11.73	3.04

Notes:
 1 Key Standalone Financial Information of the company is given below:

Particulars	Quarter ended March 31, 2019	Year ended March 31, 2019	Year ended March 31, 2018	Quarter ended March 31, 2018
Total Income from operations*	271.91	894.03	761.07	98.25
Profit before tax	37.05	149.47	106.64	5.47
Profit after tax	35.86	146.69	107.12	27.12

2 The above is an extract of the detailed format of quarterly financial results filed with the Stock Exchanges under Regulation 33 of the Securities and Exchange Board of India (Listing Obligations and Disclosures Requirements) Regulations, 2015. The full format of the Quarterly Results are available on the website of the Stock Exchange(s) and the Company (www.tejasnetworks.com).

3 In July, 2017, the Income Tax Department initiated proceedings under Section 132 of the Income Tax Act, 1961 (IT Act). The Company and its officials fully co-operated with the Income Tax Department. During the year, the Company and certain officers of the Company have received Summons under various sections of the IT Act from the Special Court for Economic Offences. The Company has responded appropriately in this matter. As on date, there is no demand raised by the Income Tax Department in respect of any of the matters under the aforesaid proceedings or summons. The Company is of the view that the outcome of these proceedings/summons will not have any material impact on the Company's consolidated financial results.

4 During the year, the Company has received an Order from CESTAT with respect to applicability of excise duty on the software used as part of the Multiplexer products during the financial years 2002-03 to 2009-10. The aforesaid Order (the 'Order') has dealt with an earlier Order received during the year 2010-11 (Rs. 11.87 crores) and various show cause notices on the similar matter received in different earlier financial years (aggregating Rs. 24.88 crores). The earlier order was disclosed as a contingent liability and the aforesaid show cause notices were disclosed under the contingent liabilities note as additional information for the year ended March 31, 2018. The Order was a culmination of the various appeals filed by both the Company and the Department of Central Excise in respect of both the earlier order and the show cause notices mentioned above that were heard by the Commissioner of Central Excise and CESTAT. According to the Order, the value of software is to be included for the purpose of arriving at the assessable value for calculating the excise duty liability on the product. Accordingly, CESTAT has remanded the matter back to the adjudicating authority for quantifying the differential duty liability, interest and penalties. Based on Management's assessment of the CESTAT Order, supported by an external legal opinion, Management has concluded that the company has a strong case to defend its position in this matter and accordingly, no provision has been made in the financial results, for the financial impact if any, arising from the aforesaid CESTAT Order. The Company has filed a Miscellaneous Application with CESTAT on August 19, 2018 challenging the aforementioned Order. In addition, Company has also filed a Civil Application on September 24, 2018 under section 35L of the Central Excise Act, 1944 along with a stay application with the Supreme Court against the CESTAT Order.

5 **Dividend**
 The Board of Directors in their meeting held on April 22, 2019 have recommended the payment of final dividend of Re. 1 per fully paid equity share. (March 31, 2018 : Nil). This proposed final dividend is subject to the approval of shareholders in the ensuing general meeting.

6 **Board and Committee Changes**
 a) Appointment of Directors with effect from March 25, 2019
 Mr. Chandrashekar Bhaskar Bhawe, Independent (Additional/ Non-Executive) Director
 Mr. Arnob Roy, Whole-time (Additional/ Executive) Director
 b) The Committees of the Board have been reconstituted with effect from April 22, 2019
 * Excludes other income.
 # Exceptional and/or Extraordinary items are adjusted in the Statement of Profit and Loss in accordance with the Companies (Indian Accounting Standard) Rules, 2015 prescribed under Section 133 of the Companies Act, 2013.

For and on behalf of the Board of Directors
Sd/-
Sanjay Nayak
 CEO and Managing Director (DIN: 01049871)

Place: Bengaluru
 Date: April 22, 2019



Mphasis Limited

Regd. Office: Bagmane World Technology Centre,
Marathahalli Outer Ring Road, Doddanakhundi Village,
Mahadevapura, Bengaluru - 560048
CIN: L30007KA1992PLC025294
Tel: 91 80 6750 1000 Fax: 91 80 6695 9943
Website: www.mphasis.com
email: investor.relations@mphasis.com

NOTICE

NOTICE is hereby given that the Company has received a request from the below mentioned shareholder for issue of duplicate share certificate(s) in lieu of the original one reported lost, as per details given below:

Folio No.	Name of the Registered Shareholder	Certificate Number	Distinctive Numbers (Both Inclusive)		No. of shares
			From	To	
M001880	Mr. Laxmichand Maru	22199	2219801	2219900	100

Any person(s) having objections to the issue of duplicate share certificate in respect of the aforesaid shares should communicate about the objection to the Company or the Registrars, at the address given below, with necessary proof within 15 days from the date of this Notice, failing which the Company will proceed to consider the application for issue of duplicate share certificate in favour of the registered shareholder and thereafter any objection(s) in this matter will not be entertained from any person(s). Further, the share certificate as detailed in the table above shall stand cancelled and any person(s) dealing with the said share certificate shall be doing solely at his/her/its risk as to costs and consequences and the Company/Registrars shall not be responsible for it in anyway.

Registrars :

Integrated Registry Management Services Pvt Ltd
No.30, Ramana Residency, 4th Cross,
Sampige Road, Malleswaram,
Bangalore – 560003
Tel : +91-080-23460815-818
Fax : +91-080-23460819

For Mphasis Limited

Place : Bengaluru
Date : 23 April 2019

Subramanian Narayan
Vice President and Company Secretary

DS

kk